

ಸಾಕ್ಷಿಯನ್ನು ಕರೆಸಿ ಪ್ರಮಾಣವಚನ ಬೋಧಿಸಿದ ದಿನಾಂಕ: 11-03-2026:

ಮಾನ್ಯ ವಿಶೇಷ ಅಭಿಯೋಜಕರ ಕೋರಿಕೆ ಮೇರೆಗೆ ಮುಂದುವರೆದ ಮುಖ್ಯ ವಿಚಾರಣೆ:

ಅನುಸೂಚಿ 1 ರಿಂದ 23 ನ್ನು ದಿನಾಂಕ 20-2-14ರಂದು ಟಪಾಲು ಮೂಲಕ ಸ್ವೀಕರಿಸಿರುತ್ತೇನೆ. ಅನುಸೂಚಿ 1 ರಿಂದ 23ನ್ನು ಈಗ ನೋಡುತ್ತಿದ್ದೇನೆ. ಅನುಸೂಚಿ 1 ರಿಂದ 16ನ್ನು ನೋಡುತ್ತಿದ್ದು ನಿಪಿ-167 ಎಂದು, ಅನುಸೂಚಿ 17 ರಿಂದ 23 ನ್ನು ನೋಡುತ್ತಿದ್ದು ಅದನ್ನು ನಿಪಿ-168 ಎಂದು ಗುರುತಿಸಲಾಯಿತು.

ಶೆಡ್ಯೂಲ್ 1ನ್ನು ಪರಿಶೀಲಿಸಿದಾಗ ಅದರಲ್ಲಿ ಆರೋಪಿತರು ಈ ಪ್ರಕರಣದ ಚೆಕ್ ಪಿರಿಯಡ್ ಗಿಂತ ಪೂರ್ವದ ತಮ್ಮ ವೇತನ ಮಾಹಿತಿ ನೀಡಿರುತ್ತಾರೆ. ಅವುಗಳನ್ನು ನಿಪಿ-167ರ ಪುಟ ಸಂಖ್ಯೆ 3 ರಲ್ಲಿ ಸ್ಟೇಟ್ಮೆಂಟ್ ಎ ಯಲ್ಲಿ ಕಾಣಿಸಿರುತ್ತಾರೆ. ಅದಕ್ಕೆ ಸಂಬಂಧಪಟ್ಟ ದಾಖಲೆಯನ್ನು ಕೂಡ ಅವರು ಹಾಜರುಪಡಿಸಿರುತ್ತಾರೆ. ಆ ಕಡತವನ್ನು ಈಗ ನೋಡುತ್ತಿದ್ದು ನಿಪಿ-169 ಎಂದು ಗುರುತಿಸಲಾಯಿತು. ಸದರಿ ಕಡತದ ಪುಟ ಸಂಖ್ಯೆ 1 ರಿಂದ 6ರಲ್ಲಿ ಸದರಿ ದಾಖಲೆಗಳಿದ್ದು ಅವುಗಳನ್ನು ಒಟ್ಟಾಗಿ ನಿಪಿ-169(1) ಎಂದು ಗುರುತಿಸಲಾಯಿತು. ಅವರು ತಿಳಿಸಿರುವ 1,26,920 ಆದಾಯಕ್ಕೆ ಸಂಬಂಧಿಸಿದಂತೆ ದಾಖಲೆಯನ್ನು ಹಾಜರುಪಡಿಸದ ಕಾರಣ ಅದನ್ನು ತಿರಸ್ಕರಿಸಲಾಗಿದೆ.

ನಿಪಿ-167ರ ಅನುಸೂಚಿ ಎ

ಎ)ಅನುಸೂಚಿ-1ಬಿ ಯಲ್ಲಿ 22,86,326ನ್ನು ಆದಾಯಕ್ಕೆ ಪರಿಗಣಿಸಬೇಕಾಗಿ ಕೋರಿದ್ದು, ಅದನ್ನು ನಿಪಿ-46ರಂತೆ ವರದಿ ಪಡೆದು ಆ ವರದಿ ಪ್ರಕಾರ 22,29,155ರೂಪಾಯಿಯನ್ನು ಆದಾಯಕ್ಕೆ ಪರಿಗಣಿಸಲಾಗಿದೆ. ಇದು ಚೆಕ್ ಅವಧಿಯ ವೇತನವಾಗಿರುತ್ತದೆ. ಅದಕ್ಕೆ ಸಂಬಂಧಿಸಿದ ದಾಖಲೆ ನಿಪಿ-169ರ ಪುಟ ಸಂಖ್ಯೆ 7 ರಿಂದ 21 ರಲ್ಲಿ ಕಂಡುಬರುತ್ತದೆ. ಇದನ್ನು ನಿಪಿ-169(2) ಎಂದು ಗುರುತಿಸಲಾಯಿತು.

ಬಿ)ಅನುಸೂಚಿಯ ಸ್ಟೇಟ್ಮೆಂಟ್ 1 ಸಿಯಲ್ಲಿ ಆರೋಪಿತರು ತನ್ನ ಹೆಂಡತಿ ದಿನಾಂಕ 2-7-2001

ರಿಂದ 8-4-2004ರವರೆಗೆ ಕಂಪ್ಯೂಟರ್ ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿ ಪಡೆದುಕೊಂಡ ವೇತನ 92,400ಎಂದು ಕಾಣಿಸಿರುತ್ತಾರೆ. ಹಾಗೆಯೇ ಪಿಎಫ್ ನಿಂದ 16.025ರೂಪಾಯಿ ಬಂದಿದೆ ಎಂದು ತೋರಿಸಿರುತ್ತಾರೆ. ಅದರಲ್ಲಿ ಕಾಣಿಸಿರುವಂತೆ ಅದು ಕೆನರಾ ಬ್ಯಾಂಕ್ ಖಾತೆಗೆ ಜಮಾ ಆಗಿರುವ ಬಗ್ಗೆ ಹಾಜರುಪಡಿಸಿರುವ ದಾಖಲೆಯಲ್ಲಿ ಆ ಹಣ ಜಮಾ ಆಗಿರುವುದು ಕಂಡುಬಾರದ ಕಾರಣ ಆ ಹಣವನ್ನು ಆದಾಯದ ಲೆಕ್ಕಕ್ಕೆ ಪರಿಗಣಿಸಿಲ್ಲ. ಅದಕ್ಕೆ ಸಂಬಂಧಿಸಿದ ದಾಖಲೆ 169ರ ಪುಟ ಸಂಖ್ಯೆ 22 ರಿಂದ 29 ಆಗಿರುತ್ತದೆ. ಅದನ್ನು ನಿಪಿ-169(3) ಎಂದು ಗುರುತಿಸಲಾಯಿತು.

ಸಿ) ಅನುಸೂಚಿಯ ಸ್ಟೇಟಿಂಟ್ 1ಡಿಯಲ್ಲಿ ಆರೋಪಿತರ ಪತ್ನಿ ಹೆಂಡತಿ ಆರ್ ಸಿ ರಸ್ತೆ ಸರ್ಕಾರಿ ಪ್ರೌಢಶಾಲೆಯಲ್ಲಿ 8-8-2007ರಿಂದ ಕಂಪ್ಯೂಟರ್ ಶಿಕ್ಷಕಿಯಾಗಿ 15-3-10ರವರೆಗೆ ಕರ್ತವ್ಯ ನಿರ್ವಹಿಸಿ 1,41,750ರೂಪಾಯಿಗಳನ್ನು ಕಿಯೋನಿಸ್ಟ್ ಸಂಸ್ಥೆಯಿಂದ ಪಡೆದಿರುತ್ತಾರೆಂದು ಕಾಣಿಸಿರುತ್ತಾರೆ. ಅದಕ್ಕೆ ಸಂಬಂಧಿಸಿದಂತೆ ನಿಪಿ-92ರಂತೆ ಮಾಹಿತಿ ಪಡೆದಿದ್ದು ಅದರಂತೆ 1,35,000ನ್ನು ಆದಾಯಕ್ಕೆ ಪರಿಗಣಿಸಲಾಗಿದೆ. ಅದಕ್ಕೆ ಸಂಬಂಧಿಸಿದ ದಾಖಲೆ ನಿಪಿ-169ರ ಪುಟ ಸಂಖ್ಯೆ 30 ರಿಂದ 32ರಲ್ಲಿ ಕಂಡುಬರುತ್ತದೆ. ಅದನ್ನು ನಿಪಿ-169(4)ಎಂದು ಗುರುತಿಸಲಾಯಿತು.

ಡಿ)ಅನುಸೂಚಿಯ ಸ್ಟೇಟಿಂಟ್ 2ರ ಕ್ರಮಸಂಖ್ಯೆ 1ರಲ್ಲಿ ತಾನು ಹೊಂದಿದ್ದ ಎಲ್ ಐ ಜೆ 235ಸಿ ಮನೆಯನ್ನು ಲತೇಶ್ ಕುಮಾರ್ ಎಂಬುವವರಿಗೆ 12-4-13ರಿಂದ ಭೋಗ್ಯಕ್ಕೆ ರೂಪಾಯಿ 2,75,000ಕ್ಕೆ ನೀಡಿದ್ದು ಆ ಹಣವನ್ನು ಚೆಕ್ ಮೂಲಕ ಪಡೆದಿದ್ದು ತನ್ನ ಕೆನರಾ ಬ್ಯಾಂಕ್ ಖಾತೆಗೆ ಜಮಾ ಆಗಿರುವುದಾಗಿ ತಿಳಿಸಿರುತ್ತಾರೆ. ಅದಕ್ಕೆ ಸಂಬಂಧಿಸಿದ ದಾಖಲೆ ಹಾಜರುಪಡಿಸಿರುವುದರಿಂದ ಅವರ ಆದಾಯಕ್ಕೆ ಪರಿಗಣಿಸಲಾಗಿದೆ. ಅದಕ್ಕೆ ಸಂಬಂಧಿಸಿದ ದಾಖಲೆ ನಿಪಿ-160 ಆಗಿರುತ್ತದೆ. ಹಾಗೂ ನಿಪಿ-169ರ ಪುಟ ಸಂಖ್ಯೆ 33 ರಿಂದ 36ರಲ್ಲಿ ಕಂಡುಬರುತ್ತದೆ. ಈ ದಾಖಲೆಗಳನ್ನು ಒಟ್ಟಾಗಿ ನಿಪಿ-169(5) ಎಂದು ಗುರುತಿಸಲಾಯಿತು.

ಇ)ಅನುಸೂಚಿಯ ಸ್ಟೇಟಿಂಟ್ 2ರ ಕ್ರಮಸಂಖ್ಯೆ 2ರಲ್ಲಿ ಆರೋಪಿತರು ತನ್ನ ಹೆಂಡತಿ

ಉದಯಗಿರಿ ಬಡಾವಣೆಯಲ್ಲಿ ಹೊಂದಿರುವ ಆರ್ ಸಿಸಿ ಮನೆಯಮೊದಲನೆ ಮಹಡಿಯನ್ನು ಧನಂಜಯ ತಂದೆ ವೀರಭದ್ರಪ್ಪ ಇವರಿಗೆ 28-1-13 ರಂದು 5,00,025ರೂಪಾಯಿಗೆ ಭೋಗ್ಯಕ್ಕೆ ನೀಡಿದ್ದು ಅದಕ್ಕೆ ಸಂಬಂಧಿಸಿದಂತೆ 4,40,000ರೂಪಾಯಿ ಹಣವನ್ನು ಕಾರ್ಪೊರೇಶನ್ ಬ್ಯಾಂಕಿನ ಡಿಡಿ ನಂಬರ್ 44770ರಲ್ಲಿ ಮತ್ತು 60ಸಾವಿರ ರೂಪಾಯಿ ಹಣವನ್ನು ಇಂಡಿಯನ್ ಬ್ಯಾಂಕಿನ ಡಿಡಿ ಸಂಖ್ಯೆ 732817ರಲ್ಲಿ ಹಾಗೂ 25ಸಾವಿರ ಹಣವನ್ನು ದಿನಾಂಕ 31-3-13 ರಂದು ನಗದಾಗಿ ನೀಡಿದ್ದು ಅದು ತನ್ನ ಎಸ್ ಬಿ ಬ್ಯಾಂಕ್ ಖಾತೆಗೆ ಜಮಾ ಆಗಿರುತ್ತದೆಂದು ತಿಳಿಸಿರುತ್ತಾರೆ. ಅದರಲ್ಲಿ ಡಿಡಿ ಮೂಲಕ ನೀಡಿದ 5 ಲಕ್ಷವನ್ನು ಆದಾಯಕ್ಕೆ ಪರಿಗಣಿಸಲಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆ ನಿಪಿ-169ರ ಪುಟ ಸಂಖ್ಯೆ 37 ರಿಂದ 40ರಲ್ಲಿ ಕಂಡುಬರುತ್ತದೆ. ಇದನ್ನು ನಿಪಿ-169(6) ಎಂದು ಗುರುತಿಸಲಾಯಿತು. ಹಾಗೆಯೇ ನಿಪಿ-169(1) ಎಂದು ಗುರುತಿಸಲ್ಪಟ್ಟಿರುತ್ತದೆ.

ಎಫ್)ಅನುಸೂಚಿಯ ಸ್ಟೇಟಿಂಟ್ 2ರ ಕ್ರಮಸಂಖ್ಯೆ 3ರಲ್ಲಿ ಆರೋಪಿತರು ತನ್ನ ಹೆಂಡತಿ ಹೆಸರಿನಲ್ಲಿ ಇರುವ ಉದಯಗಿರಿ ಬಡಾವಣೆಯ2ನೇ ಮಹಡಿಯನ್ನು ಆನಂದ ಮತ್ತು ಗೌರಿಶಂಕರ್ ಎಂಬುವವರಿಗೆ ತಿಂಗಳ ಬಾಡಿಗೆ 3250ರೂಪಾಯಿಗೆ 1-1-13 ರಿಂದ ನೀಡಿರುವುದಾಗಿಯೂ ಮತ್ತು ಅದಕ್ಕೆ 50ಸಾವಿರ ರೂ ಮುಂಗಡ ಪಡೆದಿದ್ದು 6 ತಿಂಗಳ ಬಾಡಿಗೆ ನಗದಾಗಿ ಪಾವತಿಸಿರುವುದಾಗಿ ಒಟ್ಟು ಆದಾಯ 49,500 ಎಂದು ತೋರಿಸಿರುತ್ತಾರೆ. ಅದಕ್ಕೆ ಯಾವುದೇ ದಾಖಲೆ ಇಲ್ಲದ ಕಾರಣ ಅದನ್ನು ತಿರಸ್ಕರಿಸಲಾಗಿದೆ.

ಜಿ)ಅನುಸೂಚಿಯ ಸ್ಟೇಟಿಂಟ್ 3ರಲ್ಲಿ ಆರೋಪಿತರು ತನಗೆ ಗಂಜೆಗೆರೆ ಗ್ರಾಮದ ಸ.ನಂ.49/14ರಲ್ಲಿ 2.14 ಗುಂಟೆ, 49/25ರಲ್ಲಿ 1.02 ಗುಂಟೆ, 27/4ಇರಲ್ಲಿ 29 ಗುಂಟೆ, 49/11ರಲ್ಲಿ 6 ಗುಂಟೆ ಒಟ್ಟು 4.11 ಗುಂಟೆ ಹಾಗೂ 49/15ರಲ್ಲಿ 5 ಗುಂಟೆ, 49/3ರಲ್ಲಿ 3 ಗುಂಟೆ, 49/7ರಲ್ಲಿ 15 ಗುಂಟೆ ಒಟ್ಟು 23 ಗುಂಟೆ ಹಾಗೂ 8/ಪಿ-7ರಲ್ಲಿ 4 ಗುಂಟೆ ಜಮೀನು ಪಿತ್ರಾರ್ಜಿತವಾಗಿ ಇದ್ದು ಅದು ತನ್ನ ತಂದೆ ಮತ್ತು ಮಕ್ಕಳ ಹೆಸರಿನಲ್ಲಿ ಇದ್ದು ಅದರಿಂದ ತನ್ನ ಪಾಲಿನ ಆದಾಯ 1999ರಿಂದ 26-7-13 ರವರೆಗೆ 57,80,470ಎಂದು ಕಾಣಿಸಿರುತ್ತಾರೆ. ಇದಕ್ಕೆ ಪೂರಕವಾಗಿ ಇಲಾಖೆಗೆ ಸಲ್ಲಿಸಿದ ಆಸ್ತಿ ಮತ್ತು

ದಾಯತ್ವದ ಪಟ್ಟಿಯಲ್ಲಿ ಕಾಣಿಸದ ಕಾರಣ ಮತ್ತು ಕೃಷಿಯಿಂದ ಬಂದ ಬೆಳೆಯನ್ನು ಯಾರಿಗೆ ಮಾರಾಟ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡದೇ ಇದ್ದುದರಿಂದ ಅದನ್ನು ಆದಾಯಕ್ಕೆ ಪರಿಗಣಿಸಿಲ್ಲ. ಇದಕ್ಕೆ ಸಂಬಂಧಪಟ್ಟ ಮಾಹಿತಿ ನಿಪಿ-169ರ ಪುಟ ಸಂಖ್ಯೆ 41 ರಿಂದ 112ಬಿ ಯಲ್ಲಿ ಇದ್ದು ಅದನ್ನು ನಿಪಿ-169(7) ಎಂದು ಗುರುತಿಸಲಾಯಿತು.

ಹೆಚ್ ಅನುಸೂಚಿಯ ಸ್ಟೇಟಿಂಟ್ 4ಎಯಲ್ಲಿ ಇತರ ಮೂಲದಿಂದ (ಹೈನುಗಾರಿಕೆ) ಬಂದ ಆದಾಯ 6,23,097 ಎಂದು ಕಾಣಿಸಿದ್ದು ಆ ಬಗ್ಗೆ ಪೂರಕ ದಾಖಲೆ ಹಾಜರುಪಡಿಸದೆ ಇರುವುದರಿಂದ ಮತ್ತು ಆರೋಪಿತರು ಸದರಿ ಗ್ರಾಮದಲ್ಲಿ ವಾಸವಿಲ್ಲದೆ ಇದ್ದುದರಿಂದ ಮತ್ತು ಆದಾಯವು ಅವರ ತಾಯಿ ಮತ್ತು ತಂಗಿಯ ಖರ್ಚು ವೆಚ್ಚಕ್ಕೆ ಬಳಸಿಕೊಂಡಿದ್ದರಿಂದ ಅವುಗಳನ್ನು ಆದಾಯಕ್ಕೆ ಪರಿಗಣಿಸಿಲ್ಲ. ಇದಕ್ಕೆ ಸಂಬಂಧಿಸಿದ ದಾಖಲೆನಿಪಿ-169ರ ಪುಟ ಸಂಖ್ಯೆ 113ಎ ಯಲ್ಲಿ ಕಂಡುಬರುತ್ತಿದ್ದು ಅದನ್ನು ನಿಪಿ-169(8) ಎಂದು ಗುರುತಿಸಲಾಯಿತು.

(ಈ ಹಂತದಲ್ಲಿ ಮುಂದುವರೆದ ಮುಖ್ಯವಿಚಾರಣೆಯನ್ನು ಮುಂದೂಡಲಾಗಿದೆ)

(ತೆರೆದ ನ್ಯಾಯಾಲಯದಲ್ಲಿ ಸಾಕ್ಷಿಯ ಹೇಳಿಕೆಯನ್ನು ನನ್ನ ಉಕ್ತಲೇಖನದ ಮೂಲಕ ಬೆರಳಚ್ಚು ಮಾಡಿಸಲಾಯಿತು)

ಓ.ಹೆ.ಕೆ.ಸ.ಇದೆ.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ಹಾಗೂ ಸ್ಟೆಷಲ್

ನ್ಯಾಯಾಧೀಶರು, ಹಾಸನ.